



ಪ್ರಕೃತಿ

ಮರಚಕ್ಕಿ ಎಂಬ ರ ಮರಿ ಸಾಗವಾನಿ

ಕಡಿದರೂ ಮತ್ತೆ ಚಿಗುರುತ್ತದೆ. ಹೊಲದ
ತುಂಬೆಲ್ಲ ತನ್ನ ಸಂತತಿಯನ್ನು ಹರವುತ್ತದೆ.
ಇದರ ಬೆಳವಣಿಗೆ ಎಷ್ಟು ತೀವ್ರವಾಗಿರುತ್ತದೆ
ಎಂದರೆ, ಇದು ರೈತರ ಹೊಲವನ್ನೆಲ್ಲ
ಕಬಳಿಸಿ ಬಿಟ್ಟು ಅವರಿಗೆ ತುಂಬ
ಕಿರಿಕಿರಿಯನ್ನು ಕೊಡುತ್ತದೆ.

■ ಸುಭಾಸ ಯಾದವಾಡ



ನಾನು ಆ ಹೊಲದಲ್ಲಿರುವ ಗಿಡವನ್ನು ಕುಶಾಹಲದಿಂದ ನೋಡುತ್ತ ನಿಯಿದ್ದೆ. ತೀರಾ ಎತ್ತರವೂ ಅಲ್ಲದ ತೀರಾ ಕುರುಕುಲವೂ ಅಲ್ಲದ ಸಾಮಾನ್ಯವಾದ ಒಂದು ಗಿಡವು. ಚಕ್ಕ ಲಿಂಬೆಯ ಗಾತ್ರದ ಹಸಿರು ಕಾಯಿಗಳು. ಸೀತಾಫಲವನ್ನು ಹೋಲುವ ಹೊರಮೈ ರೂಪ. ಗಟ್ಟಿಯಾದ ಆ ಕಾಯಿಗಳನ್ನು ನಾನು ಮುಟ್ಟಿಬ್ಬಿ ನೋಡುತ್ತಿದ್ದೆ. ನನ್ನನ್ನ ತಮ್ಮ ಹೊಲಕ್ಕೆ ಕರಿದುಕೊಂಡು ಹೊದರ ನೆತ್ತುತ್ತ ಎಂಜಿನಿಯರ್ ಮಸಳಿಯವರು ನನ್ನ ಬಳಿ ಒಂದು ‘ಅವು ತಿನ್ನವ ಕಾಯಿ ಅಲ್ಲ’ ಎಂದು ಎಚ್ಚರಿಸಿದರು. ಆಗಲೇ ನಾನು ಕೇಳಿದ್ದು ‘ಇದು ಯಾವ ಗಿಡ, ಇದರ ಹೆಸರೇನು?’ ಎಂದು.

ಆ ಗಿಡದ ಹೆಸರು ಬಳಿಕೆ. ಅದು ಬರಳ ಎತ್ತರಕ್ಕೆ ಬೆಳೆಯುವದಿಲ್ಲ. ಕಾಂಡವೂ ದಪ್ಪವಾಗುವದಿಲ್ಲ. ಆದರೆ ಅದರ ಕಟ್ಟಗೆ ತುಂಬ ನಯ ವಾದದ್ದು. ಮುದುವಾಗಿಯೂ ಇರುತ್ತದೆ. ಅದರಿಂದ ಚಕ್ಕಪುಟ್ಟ ಹೀರೋಪ ಕರಣ ಮಾಡಬಹುದು. ಕಲಾಕುಸುರಿ ಕೆಲಸಕ್ಕೂ ಅದು ತುಂಬ ಒಳ್ಳೆಯಾದು.

‘ಇದನ್ನು ಯಾರಾ ನೀಟ್ಟಿ ಬೆಳೆಸುವುದಿಲ್ಲ ತಾನೇ ತಾನಾಗಿ ಬೆಳೆಯುತ್ತದೆ. ಕಡಿದರೂ ಮತ್ತೆ ಚಿಗುರುತ್ತದೆ. ಹೊಲದ ತುಂಬೆಲ್ಲ ತನ್ನ ಸಂತತಿಯನ್ನು ಹರವುತ್ತದೆ. ಇದರ ಬೆಳವಣಿಗೆ ಎಷ್ಟು ತೀವ್ರವಾಗಿರುತ್ತದೆ ಎಂದರೆ, ಇದು ರೈತರ ಹೊಲವನ್ನೆಲ್ಲ ಕಬಳಿಸಿ ಬಿಟ್ಟು ಅವರಿಗೆ ತುಂಬ ಕಿರಿಕಿರಿಯನ್ನು ಕೊಡುತ್ತದೆ. ಇದನ್ನು ಕಡಿದು ನಾಶ ಮಾಡಲು ರೈತರು ಕೃಗೋಳ್ಜ್ಯವ ಕ್ರಮಗಳಲ್ಲಿ ವಿಫಲವಾಗುತ್ತವೆ ಎಂಬುದು ಮಸಳಿ ಅವರು ಏಡಿದ ಮಾಹಿತಿ.

ಆ ಹೊಲ ವಿಜಯಪುರ ಜಿಲ್ಲೆಯ ಇಂಡಿ ತಾಲುಕಿನ ಲೋನೆ ಬಿಕೆಗ್ಗಾಗಿ ಮಾಡಲ್ಪಟ್ಟಿದೆ. ಇದನ್ನು ಹಿರೇಲೋಣೆ ಎಂತಲೂ ಕರೆಯುತ್ತಾರೆ. ಈ ಭಾಗದಲ್ಲಿ ಮರಚಕ್ಕಿ ಗಿಡಗಳು ಸಾಕಷ್ಟು ಇವೆ. ಈ ಗಿಡದ ನಯವಾದ ಕಟ್ಟಗೆಯನ್ನು ಸಮರ್ಥವಾಗಿ ಬಳಸಿಕೊಂಡರೆ, ಈ ಭಾಗದ ರೈತರ ಆರ್ಥಿಕ ಸ್ಥಿತಿ ಸುಧಾರಿಸಬಹುದು. ಬೇಡವಾದ ಈ ವ್ಯಕ್ತಿಗಳಿಂದಲೇ ಒಂದಿಮ್ಮೆ ಲಾಭ ಮಾಡಿಕೊಳ್ಳಬಹುದು.

ಬರದ ಈ ನಾಡಿನ ಬಿಸಿಯನ್ನು ಸ್ವಲ್ಪ ಕಡಿಮೆ ಮಾಡಬಹುದು. ಮರಚಕ್ಕಿ ಎಂಬ ಈ ಗಿಡ ಮರಿ ಸಾಗವಾನಿ ಎಂಬ ಕೆರೆಗೆ ಪಾತ್ರವಾಗಬಹುದು.

